



**SANKALP**  
Ministry of Skill Development & Entrepreneurship



ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿರ್ಮಾಣ ಸಂಸ್ಥೆ

KARNATAKA SKILL DEVELOPMENT CORPORATION

# ಮೊದಲ ಪಠ್ಯತ್ರಿಕೆ

## MODEL CURRICULUM



Customer Care Executive (Relationship Centre)

ಕಸ್ಟಮರ್ ಕೇರ್ ಎಕ್ಸ್‌ಪ್ರೈಸ್

(ಸಂಬಂಧ ಬೆಸುಗೆ ಕೇಂದ್ರ)

ವಿಭಾಗ :	ಟೆಲಿಕಾಂ
ಉಪ-ವಿಭಾಗ :	ಸೇವಾ ಮೂರ್ಕೆದಾರರು
ಉದ್ದೇಶ :	ಗ್ರಾಹಕರ ಸೇವೆ
ಉಲ್ಲೇಖ ವಡಿ :	TEL/Q0101,V1.0
NSQF ಹಂತ :	4



**Skill India**  
अंतर्राज भवन - मुमुक्षु भवन



## Certificate



**N·S·D·C**  
**National  
Skill Development  
Corporation**  
*Transforming the skill landscape*

### COMPLIANCE TO QUALIFICATION PACK – NATIONAL OCCUPATIONAL STANDARDS

is hereby issued by the

**TELECOM SECTOR SKILLS COUNCIL**

for the

### MODEL CURRICULUM

Complying to National Occupational Standards of  
Job Role/ Qualification Pack: 'Customer Care Executive (Relationship Centre)'  
QP No. 'TEL/Q0101 NSQF Level 4'

Date of Issuance: **May 5<sup>th</sup>, 2016**

Valid up to\*: **May 5<sup>th</sup>, 2018**

\*Valid up to the next review date of the Qualification Pack or the  
'Valid up to' date mentioned above (whichever is earlier)

Authorised Signatory  
(Telecom Skill Development Council)

## ಪರಿವಿಡಿ

- |           |                                     |           |
|-----------|-------------------------------------|-----------|
| <b>1.</b> | <b>ಅಧ್ಯಯನ ವಿಷಯ</b>                  | <b>01</b> |
| <b>2.</b> | <b>ತರಬೇತುದಾರರ ಮೂವಾರ್ಪೇಕ್ಷೆ ತಗಳು</b> | <b>05</b> |
| <b>3.</b> | <b>ಅನುಬಂಧ: ಮೌಲ್ಯಮಾಪನ ಮಾನದಂಡ</b>     | <b>06</b> |

# ಕರ್ನಾಟಕ ಕೇರ್ಲ ಎಸ್‌ಕ್ರೋಟಿಕ್‌/ಗ್ರಾಹಕ ಕಾಳಜಿ ಕಾರ್ಯನಿರ್ವಾಹಕರು (ಸಂಬಂಧ ಬೆಸುಗೆ ಕೇಂದ್ರ)

ಅಧ್ಯಯನ ವಿಷಯ/ಪತ್ರಕ್ಕೆ

ಈ ಕಾರ್ಯನಿರ್ವಾಹಕ ಪತ್ರಕ್ಕೆ “ಚೆಲಿಕಾಂ” ವಲಯ/ಉದ್ದೇಶದಲ್ಲಿ “ಗ್ರಾಹಕ ಕಾಳಜಿ ಕಾರ್ಯನಿರ್ವಾಹಕರು (ಸಂಬಂಧ ಬೆಸುಗೆ ಕೇಂದ್ರ)” ಉದ್ಯೋಗಕ್ಕಾಗಿ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಕಲಿಯುವ ಪ್ರತಿಕ್ರಿಯಾಧಿಕಾರಿಗಳಲ್ಲಿ ಈ ಕೆಳಗಿನ ಪ್ರಮುಖ ಸ್ಕೂಲುಗಳನ್ನು ಬೆಳೆಸುವ ಗುರಿ ಹೊಂದಿದೆ.

ಕಾರ್ಯನಿರ್ವಾಹಕ ಹೆಸರು	ಕರ್ನಾಟಕ ಕೇರ್ಲ ಎಸ್‌ಕ್ರೋಟಿಕ್‌ (ಸಂಬಂಧ ಕೇಂದ್ರ)		
ಅರ್ಹತೆ ಪ್ರೋಕ್ ಹೆಸರು ಮತ್ತು ಉಲ್ಲೇಖ ವಾಡಿ.	ಟೆಜ್‌ವಿಲ್‌/ಕ್ರೂ0101, ಅವೃತ್ತಿ 1.0		
ಅವೃತ್ತಿ ಸಂಖ್ಯೆ	1.0	ಅವೃತ್ತಿ ಪರಿಷ್ಕರಣೆ ದಿನಾಂಕ	31 – 07 – 2017
ತರಬೇತಿಗೆ ಮೂವಾರ್ಪೇಕ್ಕೆ ತಗ್ಗು			
ತರಬೇತಿಯ ಫಲಿತಾಂಶಗಳು	<p>ಈ ಕಾರ್ಯನಿರ್ವಾಹಕ ಪತ್ರಕ್ಕೆ ಸಂಬಂಧಿಸಿದ ನಂತರ, ಭಾಗವಹಿಸುವ ಪ್ರತಿಕ್ರಿಯಾಧಿಕಾರಿಗಳು ಈ ಕೆಳಗಿನ ಕೌಶಲ್ಯಗಳನ್ನು ಕಲಿಯಲು ಸಮರ್ಥರಾಗುವರು:</p> <ul style="list-style-type: none"> <li>ಗ್ರಾಹಕರ ಪ್ರತ್ಯೇಗಳು, ವಿನಂತಿಗಳು ಮತ್ತು ದೂರುಗಳನ್ನು ನಿರ್ವಹಿಸುವ, ಅನುಸರಿಸುವ ಮತ್ತು ಪರಿಹರಿಸುವ ಮೂಲಕ ಗ್ರಾಹಕ ಸೇವೆಯನ್ನು ಅರ್ಥಮಾಡಿಕೊಳ್ಳುವರು. ಸಂಸ್ಥೆಯ ಉತ್ಪನ್ನಗಳು ಮತ್ತು ಸೇವೆಗಳನ್ನು ಪೂರ್ವಭಾವಿಯಾಗಿ ಶಿಫಾರಸು/ಮಾರಾಟ ಮಾಡುವರು</li> <li>ಚೆಲಿಕಾಂ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವರು</li> <li>ಕರ್ನಾಟಕ ಕೇರ್ಲ ಎಸ್‌ಕ್ರೋಟಿಕ್‌ (ಸಂಬಂಧ ಬೆಸುಗೆಕೇಂದ್ರ) ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವರು</li> <li>ಚೆಲಿಕಾಂ ಸಂಬಂಧ ಬೆಸುಗೆ ಕೇಂದ್ರದ ನಿರ್ದಿಷ್ಟ ಪ್ರಮುಖ ಪರಿಕಲ್ಪನೆಗಳು</li> <li>ಕೆಲಸವನ್ನು ಪರಿಹಾಸಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ನಡವಳಿಕೆ, ವೃತ್ತಿಪರ, ತಾಂತ್ರಿಕ ಮತ್ತು ಭಾಷಾ ಕೌಶಲ್ಯಗಳನ್ನು ಪಡೆದುಕೊಳ್ಳುವರು</li> <li>ಅಂಗಡಿ/ಮೋರ್ಲೋ/ಮ್ಯಾಗ್ ಮತ್ತು ಸ್ಟ್ರಿಯಂ-ನಿರ್ವಹಣೆಯ ತಂತ್ರಗಳು</li> <li>ಮಾರಾಟ ಮಾಡುವುದು, ಮೇಲ್ಮೈ ಮಾರಾಟ ಮಾಡುವುದು ಮತ್ತು ತಿರುಪ್ಪ-ಮಾರಾಟ ಮಾಡುವ ವಿಧಾನಗಳ ಜ್ಞಾನವನ್ನು ಪಡೆದುಕೊಳ್ಳುವರು</li> <li>ಸವೀಕ್ರಿಯೆಗಳ ಮತ್ತು ಗ್ರಾಹಕರ ನಿರ್ವಹಣಾ ಕಾರ್ಯವನ್ನು ನಡೆಸುವರು</li> <li>ಸ್ವಯಂ-ಕಾರ್ಯಕ್ರಮತೆಯನ್ನು ಮೇಲ್ಮೈಕಾರಣ ಮಾಡುವ ಮತ್ತು ಮೌಲ್ಯಮಾಪನ ಮಾಡುವ ವಿಧಾನಗಳು</li> <li>ಡೇಟಾ ಪರಿಣಿತಿಯ ತಂತ್ರಗಳು</li> <li>ಸಂದರ್ಭನದ ಕೌಶಲ್ಯಗಳು</li> </ul>		

“ಟिएस್‌ಎಸ್‌ಸಿ ನೇರ್ತಪಡಲ್ಲಿ : ಟೆಲಿಕಾಂ ಸೆಕ್ಟ್ರೋ ಸ್ಕೀಲ್ಸ್ ಕೌನ್ಸಿಲ್/ಟೆಲಿಕಾಂ ವಲಯ ಕೌಶಲ್ಯ ಸಮಿತಿ” ನೀಡಿರುವ “ಗ್ರಾಹಕರ ಕಾಳಜಿ ಕಾರ್ಯನಿರ್ವಾಹಕರು (ಸಂಬಂಧ ಬೆಸ್‌ಗೆಂದ್ರ) ಅವರು ಪ್ರಾರ್ಥಿಯ ಆಕೃತೀಯ ಆಕೃತೀಯನಲ್ಲ ಸ್ವಾರ್ಥಿಯನಲ್ಲ (ಎನ್‌ಒಎಸ್) 5 ರಲ್ಲಿ 5 ಅನ್ನ ಈ ಕೊಂಡೆ ಒಳಗೊಂಡಿದೆ.

ಕ್ರ.ನಂ.	ಮಾಡ್ಯೂಲ್	ಪ್ರಮುಖ ಕಲಿಕಿಯ ಫಲಿತಾಂಶಗಳು	ಅಗತ್ಯವಿರುವ ಸಲಕರಣೆ
1	<b>ಪರಿಚಯ</b>  <b>ಪರ್ಯಾಯ ಅವಧಿ</b> (ಗಂಗಂ:ನಿನಿ) 04:00  <b>ಪ್ರಾಯೋಗಿಕ ಅವಧಿ</b> (ಗಂಗಂ:ನಿನಿ) 00:00  <b>ಸಂಬಂಧಿತ ಎನ್‌ಒಎಸ್ ಕೋಡ್</b> ಅನ್ವಯಿಸುವುದಿಲ್ಲ	<ul style="list-style-type: none"> <li>ಕಾರ್ಯಾಗಾರದ ಉದ್ದೇಶಗಳನ್ನು ತಿಳಿಸುವರು</li> <li>ಭಾರತದಲ್ಲಿನ ಟೆಲಿಕಾಂ ಉದ್ದಮವನ್ನು ವಿವರಿಸುವರು</li> <li>ಸಿಸಿಇ ಹರಿತ (ಸಂಬಂಧ ಬೆಸ್‌ಗೆಂದ್ರ) ಪಾಠಗಳನ್ನು ಮತ್ತು ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವರು</li> </ul>	ಅನ್ವಯಿಸುವುದಿಲ್ಲ
2	<b>ಮುಖ್ಯ ಪರಿಕಲ್ಪನೆಗಳು</b>  <b>ಪರ್ಯಾಯ ಅವಧಿ</b> (ಗಂಗಂ:ನಿನಿ) 10:00  <b>ಪ್ರಾಯೋಗಿಕ ಅವಧಿ</b> (ಗಂಗಂ:ನಿನಿ) 15:00  <b>ಸಂಬಂಧಿತ ಎನ್‌ಒಎಸ್ ಕೋಡ್</b> ಅನ್ವಯಿಸುವುದಿಲ್ಲ	<ul style="list-style-type: none"> <li>ಮುಖ್ಯ ಪರಿಕಲ್ಪನೆಗಳು</li> <li>ಪರ್ಯಾಯ ಅವಧಿ (ಗಂಗಂ:ನಿನಿ) 10:00</li> <li>ಪ್ರಾಯೋಗಿಕ ಅವಧಿ (ಗಂಗಂ:ನಿನಿ) 15:00</li> <li>ಸಂಬಂಧಿತ ಎನ್‌ಒಎಸ್ ಕೋಡ್</li> <li>ಅನ್ವಯಿಸುವುದಿಲ್ಲ</li> </ul>	ಕಂಪ್ಯೂಟರ್ ಲ್ಯಾಬ್/ಸ್ವಿಫ್ಟ್‌ಗಳು, ಸಿಆರ್‌ಎಂ ಉಪಕರಣದ ಜೊತೆಗೆ ಆಡುತ್ತೇ
3	<b>ಇಟಿ ಮತ್ತು ಮ್ಯಾದು ಕೌಶಲ್ಯಗಳು</b>  <b>ಪರ್ಯಾಯ ಅವಧಿ</b> (ಗಂಗಂ:ನಿನಿ) 16:00  <b>ಪ್ರಾಯೋಗಿಕ ಅವಧಿ</b> (ಗಂಗಂ:ನಿನಿ) 20:00  <b>ಸಂಬಂಧಿತ ಎನ್‌ಒಎಸ್ ಕೋಡ್</b> ಟಿಇಎಲ್/ಎನ್‌0105 ಟಿಇಎಲ್/ಎನ್‌0106 ಟಿಇಎಲ್/ಎನ್‌0107 ಟಿಇಎಲ್/ಎನ್‌0108 ಟಿಇಎಲ್/ಎನ್‌0109	<ul style="list-style-type: none"> <li>ಕಂಪ್ಯೂಟರ್ ಅನ್ನು ವ್ಯಾಖ್ಯಾನಿಸುವರು</li> <li>ಕಂಪ್ಯೂಟರ್‌ನ ವಿವಿಧ ಭಾಗಗಳನ್ನು ಪಟ್ಟಿ ಮಾಡುವರು</li> <li>ಎಂಎಸ್ ವಡ್‌ ಬಗ್ಗೆ ಅರ್ಥ ಮಾಡಿಕೊಳ್ಳುವರು</li> <li>ಎಂಎಸ್ ಪವರ್ ಪಾಯಿಂಟ್ ಬಗ್ಗೆ ತಿಳಿಯುವರು</li> <li>ಎಂಎಸ್-ಎಸ್‌ಲೋ ಬಗ್ಗೆ ಅರ್ಥಮಾಡಿಕೊಳ್ಳುವರು</li> <li>ಇಂಟರ್ನೆಟ್ ಮತ್ತು ನೆಟ್‌ಕೋರ್ಸ್ ಬಗ್ಗೆ ಅರ್ಥಮಾಡಿಕೊಳ್ಳುವರು</li> <li>ಪರಿಣಾಮಕಾರಿಯಾಗಿ ಟೈಪ್ ಮಾಡುವುದು ಹೇಗೆಂದು ಅಭ್ಯಾಸ ಮಾಡುವರು</li> <li>ಸಿಸಿಇ ಗಾಗಿ ೧೦ದು ಕೌಶಲ್ಯವನ್ನುವಂತೆ ಅಲ್ಸುವಿಕೆಯ ಪ್ರಾಮುಖ್ಯತೆಯನ್ನು ಪಟ್ಟಿ ಮಾಡುವರು</li> <li>ಪರಿಣಾಮಕಾರಿ ಅಲ್ಸುವ ಕೌಶಲ್ಯಗಳನ್ನು ಅಭ್ಯಾಸ ಮಾಡುವರು</li> <li>ನಿಮ್ಮ ಪಾಠ್ಯದಲ್ಲಿ ಪರಿಣಾಮಕಾರಿ ಮಾತನಾಡುವ ಕೌಶಲ್ಯಗಳನ್ನು ಬಳಸುವರು</li> <li>ಓದುವುದನ್ನು ಪ್ರದರ್ಶಿಸುವರು ಮತ್ತು ಇತ್ತೀಚಿನ ಸುದ್ದಿಗಳ ಬಗ್ಗೆ ನಿಮ್ಮನ್ನು ಪರಿಷ್ಕರಿಸುವರು</li> <li>ಪರಿಣಾಮಕಾರಿ ಬರವಣಿಗೆಯ ಕೌಶಲ್ಯಗಳನ್ನು ಅಭ್ಯಾಸ ಮಾಡುವರು</li> </ul>	ಕಂಪ್ಯೂಟರ್ ಲ್ಯಾಬ್/ಬೇಸಿಕ್ ಎಂಎಸ್ ಆಫೀಸ್‌ನೊಂದಿಗೆ ವ್ಯವಸ್ಥೆ ಮಾಡಲಾಗಿದೆ
4.	<b>ಅಂಗಡಿ/ ಮೋರೂ/ ಮಳಿಗೆ ಮತ್ತು ಸ್ವಯಂ ನಿರ್ವಹಣೆ</b>  <b>ಪರ್ಯಾಯ ಅವಧಿ</b> (ಗಂಗಂ:ನಿನಿ) 10:00	<ul style="list-style-type: none"> <li>ಬೆಳಿಗೆ ಸಂಕ್ಷಿಪ್ತ ವರದಿಯ ಪ್ರಾಮುಖ್ಯತೆಯನ್ನು ಚರ್ಚಿಸುವರು</li> <li>ಸ್ವಯಂ-ಅಂದಗೊಳಿಸುವ ಮಹತ್ವವನ್ನು ವಿವರಿಸುವರು</li> <li>ಅಂಗಡಿ ನಿರ್ವಹಣೆಯ ಪ್ರಾಮುಖ್ಯತೆಯನ್ನು ಪಟ್ಟಿ ಮಾಡುವರು</li> <li>ಸಿಸಿಇ (ಆರ್‌ಸಿ) ಗಾಗಿ ಅಗತ್ಯವಿರುವ ನೀತಿ ಸಂಹಿತೆ ಮತ್ತು ನೀತಿ ಸಂಹಿತೆಯ ಮಹತ್ವವನ್ನು ವಿವರಿಸುವರು</li> </ul>	ಅನ್ವಯಿಸುವುದಿಲ್ಲ

ಕ್ರ.ಸಂ.	ಮಾಡ್ಯೂಲ್	ಪ್ರಮುಖ ಕಲಿಕೆಯ ಫಲಿತಾಂಶಗಳು	ಅಗತ್ಯವಿರುವ ಸಲಕರಣೆ
	<b>ಪ್ರಾಯೋಗಿಕ ಅವಧಿ</b> (ಗಂಗಂ:ನಿನಿ) 15:00  <b>ಸಂಬಂಧಿತ ಎನ್‌ಒಎಸ್ ಕೋಡ್ ಟಿಜಿಲ್‌/ಎನ್‌0105</b>		
5	<b>ಮಾರಾಟ/ಮೇಲ್ಮೈ ಮಾರಾಟ ಮತ್ತು ತಿರುವಿನ ಮಾರಾಟ</b>  <b>ಪತ್ಯದ ಅವಧಿ</b> (ಗಂಗಂ:ನಿನಿ) 10:00  <b>ಪ್ರಾಯೋಗಿಕ ಅವಧಿ</b> (ಗಂಗಂ:ನಿನಿ) 15:00  <b>ಸಂಬಂಧಿತ ಎನ್‌ಒಎಸ್ ಕೋಡ್ ಟಿಜಿಲ್‌/ಎನ್‌0106</b>	<ul style="list-style-type: none"> <li>ವೋಲಿಕ ಮತ್ತು ಅವೋಲಿಕ ಸಂವಹನವನ್ನು ವಿವರಿಸುವರು</li> <li>ಕೆಲಸದ ಸ್ಥಳದಲ್ಲಿ ಪರಿಣಾಮಕಾರಿ ಸಂವಹನವನ್ನು ಅಭ್ಯಾಸ ಮಾಡುವರು</li> <li>ವಿವಿಧ ರೀತಿಯ ಮಾರಾಟ ಪ್ರಕ್ರಿಯೆಗಳನ್ನು ಚೆಚ್ಚಿಸುವರು</li> <li>ಉದ್ದೇಶದಲ್ಲಿ ದೇಶಕ್ಕಾಗೀ ಪ್ರಯೋಗ ಪ್ರಾಮುಖ್ಯತೆಯನ್ನು ವಿವರಿಸುವರು</li> <li>ಪಾತ್ರವು ಮೇಲೆನ ಅಭಿನಯಗಳನ್ನು ವಹಿಸುತ್ತದೆ</li> </ul>	ಅನ್ವಯಿಸುವುದಿಲ್ಲ
6	<b>ಸರ್ವೀಸ್ ಡೆಸ್ಟ್ರೋ ಮತ್ತು ಗ್ರಾಹಕ ನಿರ್ವಹಣೆ</b>  <b>ಪತ್ಯದ ಅವಧಿ</b> (ಗಂಗಂ:ನಿನಿ) 10:00  <b>ಪ್ರಾಯೋಗಿಕ ಅವಧಿ</b> (ಗಂಗಂ:ನಿನಿ) 15:00  <b>ಸಂಬಂಧಿತ ಎನ್‌ಒಎಸ್ ಕೋಡ್ ಟಿಜಿಲ್‌/ಎನ್‌0107</b>	<ul style="list-style-type: none"> <li>ಸರ್ವೀಸ್ ಡೆಸ್ಟ್ರೋ ಮತ್ತು ಸೇವಾ ನಿರ್ವಹಣೆಯ ಪರಿಕಲ್ಪನೆಯನ್ನು ವಿವರಿಸುವರು</li> <li>ಗ್ರಾಹಕ ಸೇವಾ ನಿರ್ವಹಣೆಯ ಪರಿಕಲ್ಪನೆ ಮತ್ತು ಹಂತಗಳನ್ನು ವಿವರಿಸುವರು</li> <li>ಗ್ರಾಹಕರ ತ್ವರಿತ ಪ್ರತಿಕ್ರಿಯೆ ಸಮಯವನ್ನು (ಕೃಆರ್ಸಿ) ಸುರುತಿಸುವರು ಮತ್ತು ಪರಿಪರಿಸುವರು</li> <li>ಗ್ರಾಹಕರ ಪ್ರತಿಕ್ರಿಯೆಯ ಪ್ರಾಮುಖ್ಯತೆಯನ್ನು ಪಟ್ಟಿ ಮಾಡುವರು</li> <li>ಪರಸ್ಪರ ಕೌಶಲಗಳ ಪ್ರಾಮುಖ್ಯತೆಯನ್ನು ಪಟ್ಟಿ ಮಾಡುವರು</li> <li>ಕೋಪಗೆಂಡ ಗ್ರಾಹಕರೊಂದಿಗೆ ವ್ಯವಹರಿಸುವಾಗ ಒಳಗೊಂಡಿರುವ ಹಂತಗಳನ್ನು ವಿವರಿಸುವರು</li> <li>ಗ್ರಾಹಕರೊಂದಿಗೆ ಬಾಂಧಽಷ್ಟವನ್ನು ಬೆಳೆಸುವ ಅಗತ್ಯವನ್ನು ವಿವರಿಸುವರು</li> <li>ಮೇಲೆನ ಅಂಶಗಳನ್ನು ಕುರಿತು ಪಾತ್ರವು ನಟಿಸುತ್ತದೆ ನಡೆಯುತ್ತದೆ/ಪ್ರಾಯೋಗಿಕ ಕೆಲಸ ವಹಿಸುತ್ತದೆ</li> </ul>	ಅನ್ವಯಿಸುವುದಿಲ್ಲ
7	<b>ಸ್ಯಂ-ಕಾರ್ಯ-ಕ್ಷಮತೆಯನ್ನು ಮೇಲ್ಮೈಕಾರಣ ಮಾಡುವರು ಮತ್ತು ವಿಶೇಷಿಸುವರು</b>  <b>ಪತ್ಯದ ಅವಧಿ</b> (ಗಂಗಂ:ನಿನಿ) 10:00  <b>ಪ್ರಾಯೋಗಿಕ ಅವಧಿ</b> (ಗಂಗಂ:ನಿನಿ) 10:00	<ul style="list-style-type: none"> <li>ಕಾರ್ಯ-ಕ್ಷಮತೆಯನ್ನು ಮೇಲ್ಮೈಕಾರಣ ಮಾಡುವ ಮತ್ತು ವಿಶೇಷಿಸುವ ವಿಧಾನಗಳನ್ನು ವಿವರಿಸುವರು</li> <li>ಕಾರ್ಯ-ಕ್ಷಮತೆಯ ಮೇಲ್ಮೈಕಾರಣ ಮತ್ತು ವಿಶೇಷಣೆಯನ್ನು ಅಭ್ಯಾಸ ಮಾಡುವರು</li> </ul>	ಅನ್ವಯಿಸುವುದಿಲ್ಲ

ಕ್ರ.ನಂ.	ಮಾಡ್ಯೂಲ್	ಪ್ರಮುಖ ಕಲಿಕೆಯ ಫಲಿತಾಂಶಗಳು	ಅಗತ್ಯವಿರುವ ಸಲಕರಣೆ
	ಸಂಬಂಧಿತ ಎನ್‌ಒವೆಸ್ ಕೋಡ್ ಟೆಜಿಲ್‌/ಎನ್‌0108		
8	<b>ದೇಟಾ ಪರಿಣಿತಿ</b>  <b>ಪಠ್ಯದ ಅವಧಿ</b> (ಗಂಗಂ:ನಿನಿ) 05:00  <b>ಪಾಯೋಗಿಕ ಅವಧಿ</b> (ಗಂಗಂ:ನಿನಿ) 15:00  <b>ಸಂಬಂಧಿತ ಎನ್‌ಒವೆಸ್ ಕೋಡ್ ಟೆಜಿಲ್‌/ಎನ್‌0109</b>	<ul style="list-style-type: none"> <li>ದೇಟಾ ಸಂಬಂಧಿತ ಪ್ರಶ್ನೆಗಳು, ವಿನಂತಿಗಳು ಮತ್ತು ದೂರುಗಳನ್ನು ಪರಿಹರಿಸುವಲ್ಲಿ ಒಳಗೊಂಡಿರುವ ಪ್ರಕ್ರಿಯೆಯನ್ನು ವಿವರಿಸಿ</li> </ul>	ಸಿಆರ್‌ಎಂ ಟೊಲ್‌/ಸಾರ್‌ಪ್ರೇರ್ ಅಥವಾ ಸಮಾನ ಕ್ರಿಯಾತ್ಮಕತೆಯ ಸಾಧನ
9	<b>ಕಾರ್ಯಾಗಾರದ ಮುಕ್ತಾಯಫ್ಟಿ</b>  <b>ಪಠ್ಯದ ಅವಧಿ</b> (ಗಂಗಂ:ನಿನಿ) 05:00  <b>ಪಾಯೋಗಿಕ ಅವಧಿ</b> (ಗಂಗಂ:ನಿನಿ) 15:00  <b>ಸಂಬಂಧಿತ ಎನ್‌ಒವೆಸ್ ಕೋಡ್</b> ಅನ್ವಯಿಸುವುದಿಲ್ಲ	<ul style="list-style-type: none"> <li>ಸಂದರ್ಶನ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಿ</li> <li>ಸಂದರ್ಶನದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಕೌಶಲ್ಯಗಳನ್ನು ಬೇಳೆಸಿಕೊಳ್ಳಿ</li> <li>ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳನ್ನು ತಿಳಿದುಕೊಳ್ಳಿ</li> <li>ತರಗೀತಿ ಕಾರ್ಯಾಗಾರದ ಕಲಿಕೆಯನ್ನು ಪರಿಷ್ಕರಿಸಿ ಮತ್ತು ಸಂಯೋಜಿಸಿ</li> </ul>	ಅನ್ವಯಿಸುವುದಿಲ್ಲ
	<b>ಒಟ್ಟು ಅವಧಿ</b>  ಪಠ್ಯದ ಅವಧಿ 80:00  <b>ಪ್ರಾಯೋಗಿಕ ಅವಧಿ</b> 120:00	<b>ವಿಶಿಷ್ಟ ಸಲಕರಣೆಗಳು ಬೇಕಾಗುತ್ತದೆ:</b> ತರಗೀತಿಯ ಪ್ರೋಫೆಕ್ಟ್‌ನ ಸಿಸ್ಟಂ, ಕಮ್ಪ್ಯೂಟರ್ ಬೇಳೆ, ಸಿಆರ್‌ಎಂ/ಸರಿಸಮಾನವಾದ ಸಾಧನ	

ಪ್ರಮುಖವಾಗಿ ಕೋರ್ಸನ ಒಟ್ಟು ಅವಧಿ: 200 ಗಂಟೆಗಳು, 0 ನಿರ್ಮಿಷಗಳು

(ಈ ಅಧ್ಯಯನ ವಿಷಯವು/ಪಠ್ಯಕ್ರಮವು ಓವೆಸ್‌ಎಸ್‌ಸಿ ಮೂಲಕ ಅನುಮೋದಿತವಾಗಿದೆ: ಟೆಲಿಕಾಂ ಸೆಕ್ಟರ್ ಸ್ಕೂಲ್ ಕೌನ್ಸಿಲ್ / ವಲಯ ಕೌಶಲ್ಯ ಸಮಿತಿ)

ಉದ್ಯೋಗದ ಪಾತ್ರದಲ್ಲಿ ತರಬೇತುದಾರರ ಪೂರ್ವಾಪೇಕ್ಷಿತಗಳು: "ಗ್ರಾಹಕ ಕಾಳಜಿ ಕಾರ್ಯನಿರ್ವಹಕ (ಸಂಬಂಧ ಕೇಂದ್ರ)" ಅಥವಾ ಪ್ರಾಕ್ಟಿಕ್ ಮ್ಯಾಪ್ ಮಾಡಲಾಗಿದೆ: "ಟೆಜಿವಲ್/ಕ್ರೂ0101, ಎ.1.0"

ಕ್ರ. ಸಂ.	ಪ್ರದೇಶ	ವಿವರಗಳು
1	ವಿವರಣೆ	ಮಾನ್ಯತೆ ಪಡೆದ ತರಬೇತಿ ಸೇವೆಯನ್ನು ನೀಡುವ ಉದ್ದೇಶಕ್ಕಾಗಿ, "ಟೆಜಿವಲ್/ಕ್ರೂ0101, ಆವೃತ್ತಿ ಸಂಖ್ಯೆ 1.0" ಅಥವಾ ಪ್ರಾಕ್ಟಿಕ್ ಅನುಗುಣವಾಗಿ ಮೇಲೆ ವಿವರಿಸಿದ ಪತ್ರಕ್ತಮಕ್ಕೆ ಮ್ಯಾಪ್‌ಿಂಗ್ ಮಾಡಲಾಗುವುದು
2	ಪ್ರಾಕ್ಟಿಕ್ ಗುಣಲಕ್ಷಣಗಳು	ವ್ಯಾಪ್ತಿಯಲ್ಲಿ ಸ್ವಾಷಾ ವಾಕ್ಯತುರ್ಯ, ಸರಳ ಮತ್ತು ತರ್ಕಬದ್ಧ ವಾಕ್ಯಗಳನ್ನು ನಿರ್ಮಿಸುವ ಸಾಮರ್ಥ್ಯದೊಂದಿಗೆ ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ; ಸರಳವಾದ ಇಂಗ್ಲಿಷ್ ವಾಕ್ಯಗಳನ್ನು ಗ್ರಹಿಸುವ ಸಾಮರ್ಥ್ಯ; ಉತ್ತಮವಾಗಿ ಸಮಸ್ಯೆಯನ್ನು ಒಗ್ಗರಿಸುವ ಕೌಶಲ್ಯಗಳು; ಸದ್ಯಧಾರಣ ಗ್ರಾಹಕ ಸೇವಾ ಗಮನ; ಸದ್ಯಧಾರಣ ಮಾರಾಟ ಮತ್ತು ಆಲಿಸುವ ಕೌಶಲ್ಯ ಮತ್ತು ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ
3	ಕನಿಷ್ಠ ಶೈಕ್ಷಣಿಕ ಅರ್ಹತೆಗಳು	ಎಲ್ಲಕ್ಕೂ ಮೇಲಾಗಿ ಮೆಟ್ರಿಕ್‌ಸ್ಕೆಲ್‌ಎಷನ್‌ಗೆ ಸಮರ್ಪಿಸಿರಬೇಕು
4a	ದೊರೆನ್ ಪ್ರಮಾಣೀಕರಣ	ಉದ್ಯೋಗದ ಪಾತ್ರಕ್ಕಾಗಿ ಪ್ರಮಾಣೀಕರಿಸಲಾಗಿದೆ: "ಗ್ರಾಹಕ ಆರ್ಥಿಕ ಕಾರ್ಯನಿರ್ವಹಕ (ಸಂಬಂಧ ಬೆಸುಗೆ ಕೇಂದ್ರ)" - ಕ್ರೂಪಿ ಗ್ರಾಹಕ ಮಾಡಲಾಗಿದೆ: "ಟೆಜಿವಲ್/ಕ್ರೂ0101", ಆವೃತ್ತಿ ಸಂಖ್ಯೆ 1.0. ಆಯಾಯ ಟೆಎಸ್‌ಎಸ್‌ಸಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪ್ರಕಾರ ಕನಿಷ್ಠ ಸ್ನೇಕರಿಸಿದ ಸೇನ್ಯೂರ್.
4b	ಪ್ರಾಟ್ ಫಾರ್ಮ್ ಪ್ರಮಾಣೀಕರಣ	ಉದ್ಯೋಗದ ಪಾತ್ರಕ್ಕೆ ಅರ್ಹತೆಯಿಂದು ತರಬೇತುದಾರರನ್ನು ಪ್ರಮಾಣೀಕರಿಸಲಾಗಿದೆ ಎಂದು ತಿಥಾರಸು ಮಾಡಲಾಗಿದೆ: "ತರಬೇತುದಾರ", ಅಥವಾ ಪ್ರಾಕ್ಟಿಕ್ ಮ್ಯಾಪ್ ಮಾಡಲಾಗಿದೆ: "ಟೆಜಿವಲ್/ಕ್ರೂ0101", ಆವೃತ್ತಿ ಸಂಖ್ಯೆ 1.0. ಆಯಾಯ ಟೆಎಸ್‌ಎಸ್‌ಸಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕನಿಷ್ಠ ಸ್ನೇಕರಿಸಿದ ಸೇನ್ಯೂರ್ ಇದಾಗಿದೆ.
5	ಅನುಭವ	<ul style="list-style-type: none"> <li>ಟೆಎಸ್‌ಎಸ್‌ಸಿ ನೇತ್ಯಾತ್ಮಕದಲ್ಲಿ 'ತರಬೇತುದಾರರಿಗೆ ತರಬೇತಿ ನೀಡಿ' ಮತ್ತು ಮೌಲ್ಯಮಾಪಕರಿಗೆ ತರಬೇತಿ ನೀಡಿ' ಎಂದು ತಪ್ಪದೇ ಪ್ರಮಾಣೀಕರಿಸಲಾಗುತ್ತದೆ ಮತ್ತು</li> <li>ಕಸ್ಟಮರ್ ಕೇರ್ ಎಸ್‌ಕ್ರೂಪ್‌ಟ್ರೇಡರ್ ಆಗಿ (ಸಂಬಂಧ ಬೆಸುಗೆ ಕೇಂದ್ರ) ಕನಿಷ್ಠಪಕ್ಕ 6-8 ತಿಂಗಳ ಅವಧಿಯವರೆಗೆ ಕೆಲಸ ಮಾಡಿದರು</li> </ul>

## ಅನುಬಂಧ: ಮೊಲ್ಯೂಮಾಪನ ಮಾನದಂಡ

ಮೊಲ್ಯೂಮಾಪನ ಮಾನದಂಡಗಳು	
ಉದ್ದೋಷ ಮಾತ್ರ	ಗ್ರಾಹಕರ ಕಾಳಜಿ ಕಾರ್ಯಕ್ರಮವಾರ್ಥಕ (ಬಂಧ ಬೆಸೆಂಟ್ ಸಂಬಂಧಗಳ ಬೆಸುಗೆಕೇಂದ್ರ)
ಅರ್ಹತಾ ಪ್ರಮ್ಮೆ ವಲಯ ಕೌಶಲ್ಯ ಸಮಿತಿ	ಪ್ರೀತಿ/ಕ್ರೋ.0101, ವಿ.1.0 ಚೆಲಿಕಾಂ

ಕ್ರ. ಸಂ.	ಮೊಲ್ಯೂಮಾಪನಕ್ಕಾಗಿ ಮಾರ್ಗಸೂಚಿಗಳು
1	ಸೈಕ್ರೋ ಸ್ಪ್ಲಾ ಕೌನ್ಸಿಲ್/ವಲಯ ಕೌಶಲ್ಯ ಸಮೂಹಿಯು ಪ್ರತಿಯೊಂದು ಅರ್ಹತಾ ಮಾನದಂಡದಲ್ಲಿನ ಮೊಲ್ಯೂಮಾಪನ ಮಾನದಂಡವನ್ನು ರಚಿಸುತ್ತದೆ. ಪ್ರತಿಯೊಂದು ಕಾರ್ಯಕ್ರಮಕೆಂದು ಮಾನದಂಡವನ್ನು (ಹಿಸಿ) ಎನ್ಬಿಎಸ್ ನಲ್ಲಿ ಅದರ ಪ್ರಾಮುಖ್ಯಕ್ಕೆಗೆ ಅನುಗುಣವಾಗಿ ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಟೆಲ್ಸೋಎಸ್‌ಸಿ ಎಂಬುದು ಪ್ರತಿಯೊಂದು ಹಿಸಿ ಗೆಂದು ಧಿಯರಿ ಮತ್ತು ಸ್ಪ್ಲಾ ಪ್ರಾಚೀಕರಣಗೆಂದೇ ಅಂಕಗಳ ಅನುಪಾತವನ್ನೂ ಸಹ ಹಾಕುತ್ತದೆ.
2	ಸಿದ್ಧಾಂತದ ಭಾಗದ ಮೊಲ್ಯೂಮಾಪನ ಕಾರ್ಯವು ಟೆಲ್ಸೋಎಸ್‌ಸಿ ಮೂಲಕ ರಚನೆಯಾದ ಪ್ರಶ್ನೆಗಳ ನಾಲ್ಕೆಷ್ಟು ಬ್ಯಾಂಕ್ ಹೇಳೆ ಆಧಾರಿತವಾಗಿ ಇರಲಿದೆ.
3	ವ್ಯೇಯಕ್ತಿಕ ಮೊಲ್ಯೂಮಾಪನದ ವಿಜ್ಞಿನಿಗಳು ಪ್ರತಿಯೊಂದು ಪರೀಕ್ಷೆಯಲ್ಲಿ/ತರಬೇತಿ ಕೇಂದ್ರದಲ್ಲಿ (ಕೆಳಗಿನ ಮೊಲ್ಯೂಮಾಪನದ ಮಾನದಂಡಗಳಿಗೆ ಅನುಗುಣವಾಗಿ) ಪ್ರತಿಯೊಒಬ್ಬ ಅಭ್ಯರ್ಥಿಯ ಸಿದ್ಧಾಂತದ ಭಾಗಕ್ಕಾಗಿ ಅನ್ವಯ ಪ್ರಶ್ನೆಪತ್ರಿಕೆಗಳನ್ನು ರಚಿಸುತ್ತದೆ.
4	ಅರ್ಹತಾ ಪ್ರಮ್ಮೆನಲ್ಲಿ ಉತ್ತೀರ್ಣರಾಗಲು, ತರಬೇತಿ ಪಡೆಯುವ ಪ್ರತಿಯೊಒಬ್ಬ ಪ್ರಶ್ನಿಕ್ಕಾಫಿಯು ಒಟ್ಟಾರೆಯಾಗಿ 70% ಉತ್ತೀರ್ಣರಾಗಬೇಕು.
5	ನಿರ್ದಿಷ್ಟ ಸಂಖ್ಯೆಯ ಎನ್ಬಿಎಸ್ ಗಳನ್ನು ಮಾತ್ರ ಯಶಸ್ವಿಯಾಗಿ ಉತ್ತೀರ್ಣರಾದ ಸಂದರ್ಭದಲ್ಲಿ, ಅರ್ಹತಾ ಪ್ರಮ್ಮೆನಲ್ಲಿ ಉತ್ತೀರ್ಣರಾಗಲು ಸಮಕೋಲಿತ ಎನ್ಬಿಎಸ್ ಗಳಲ್ಲಿನ ತರುವಾಯದ ಮೊಲ್ಯೂಮಾಪನವನ್ನು ತೆಗೆದುಕೊಳ್ಳಲು ತರಬೇತಿ ಪಡೆಯುವ ಪ್ರಶ್ನಿಕ್ಕಾಫಿಯು ಅರ್ಹರಾಗಿರುತ್ತಾಗೆ.

ವರ್ವೆಲ್ಯೂಮಾಪನದ ಫಲಿತಾಂಶಗಳು	ಕಾರ್ಯಕ್ರಮತೆಯ ಮಾನದಂಡಗಳು	ಒಟ್ಟು ಅಂಕಗಳು (400+100)	ಒಟ್ಟು ಅಂಕದಲ್ಲಿ	ಪತ್ರ	ಪ್ರಾಯೋಗಿಕ ಕೌಶಲ್ಯಗಳು
1. ಟೆಜಿಲ್/ ಎನ್‌ಎಂ/0105 (ಅಂಗಡಿ/ ಹೊರ್ಮೋ/ ಮುಳಗೆ ಮತ್ತು ಸ್ವಯಂ ನಿರ್ವಹಣೆ)	PC1. ನಿರ್ದಿಷ್ಟಪಡಿಸಿದ ಸಮವಸ್ತು/ಡ್ರೆಸ್ ಹೋಡ್ ಮತ್ತು ಅಂದವಾಗಿ ಸಿದ್ಧರಾಗುವ ಮಾರ್ಗಸೂಚಿಗಳನ್ನು ಪಾಲಿಸುವರು	100	15	0	15
	PC2. ಸಾಂಸ್ಕಿಕ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೆಸರಿನ ಬ್ಯಾಡ್‌ಗಳನ್ನು ಧರಿಸುವರು		15	5	10
	PC3. ದಾಸ್ತಾನು, ಸ್ಟೇಷನರಿ, ಪ್ರಾಂತೀ ಸ್ಪಾಕ್ ಅನ್ನು ಆಯೋಜಿಸಿ ಹಾಗೂ ಅಂಗಡಿ/ಹೋರ್ಮೋ/ಅಂಗಡಿ ಮಳಿಗೆಯಲ್ಲಿ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇರಿಸುವರು		15	5	10
	PC4. ಅಂಗಡಿಯಲ್ಲಿ ಮೂಲಭೂತ ನೈಮ್ಯಲ್ಯು ಮತ್ತು ಮೂಲಭೂತ ಸೌಕರ್ಯಗಳ ನಿರ್ವಹಣೆಯನ್ನು ಕಾಪಾಡಿಕೊಳ್ಳುವರು		20	20	0
	PC5. ಅಂಗಡಿ ತೆರೆಯುವ ಮುನ್ನ ಪ್ರತಿದಿನ ಬೆಳಗಿನ ಸಂಕೀರ್ಣ ವರದಿಗೆ ಹಾಜರಾಗುವರು		15	15	0
	PC6. ಬೆಳಗಿನ ಸಭೆಯಲ್ಲಿ ಹಿಂದಿನ ದಿನದ ಕಾರ್ಯಕ್ರಮತೆಯನ್ನು ಪರಿಶೀಲಿಸಿ		20	5	15
	PC7. ಸ್ಟೋರ್ ಮಾರ್ಕೆಟ್‌ರಾನಿಂದ ಉತ್ಪನ್ನ/ಕಾರ್ಯಕ್ರಮಕ್ಕೆಯೇ ಬದಲಾವಣೆಗಳು, ಹೊಸ ಯೋಜನೆಗಳನ್ನು/ಕೊಡುಗೆಗಳನ್ನು ಪಡೆಯಿರಿ ಹಾಗೂ ಗುರಿ & ನಿಗದಿತ ಕಾರ್ಯವಿಕರಣೆಯನ್ನು ಪಡೆದುಕೊಳ್ಳಿ		20	10	10
	PC8. ರಸಲ್ಯೂಫ್‌ನ ಟ್ರೈನ್‌ಲೈನ್‌ಗಳನ್ನು ಅಂದರೆ ನಿರ್ಣಯ ಗಡಿಗಳ ವೇಳಾಪ್ರಯೋಗನ್ನು ಹಂಡಿಕೊಳ್ಳುವಲ್ಲಿ ಗ್ರಾಹಕರ ಜೊತೆಗಿನ ಪಾರದರ್ಶಕತೆಯನ್ನು ನಿಖಾಯಿಸುವರು		10	10	0
2. ಟೆಜಿಲ್/ ಎನ್‌ಎಂ/0106 (ಮಾರಾಟ, ಮೇಲ್ಯುಳಿ ಮಾರಾಟ ಮತ್ತು ತಿರುವು ಮಾರಾಟ)	PC1. ಗ್ರಾಹಕರ ಬಿರೀದಿ ಮಾದರಿಯನ್ನು ಅರ್ಥಮಾಡಿಕೊಳ್ಳುವರು ಮತ್ತು ಗ್ರಾಹಕೀಕರಿಸಿದ ಪರಿಹಾರವನ್ನು ನೀಡುವರು	100	100	50	50
	PC2. ಗ್ರಾಹಕರ ವಿಶೇಷಣೆಯ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ಮತ್ತು ಹೊಸ ಉತ್ಪನ್ನಗಳನ್ನು/ ಸೇವೆಗಳನ್ನು ಮಾರಾಟ ಮಾಡುವರು. ಮೇಲ್ಯುಳಿ ಮಾರಾಟ ಮತ್ತು ತಿರುವು ಮಾರಾಟ ಮಾಡುವರು		30	10	20
	PC3. ಅಂಗಡಿಯ ಕಾರ್ಯಕ್ರಮತೆಯನ್ನು/ಮಾರಾಟದ ಗುರಿಗಳು/ಲಾಭದಾಯಕತೆಯನ್ನು ಸಾಧಿಸುವರು		10	10	0
	PC4. ಬ್ಯಾಂಡ್ ಮರುಸಾಧನೆ ಮತ್ತು ಗ್ರಾಹಕರ ತ್ವರಿತ್ಯಯನ್ನು ಸುಲಭಗೊಳಿಸಲು ಗ್ರಾಹಕರು ತೊಡಗಿಕೊಳ್ಳುವ ಆರಂಭಿಕ ಕ್ರಮಗಳನ್ನು ಯೋಜಿಸಿ ಮತ್ತು ಕಾರ್ಯಗತೆಗೊಳಿಸುವರು		20	10	10
	PC5. ಕಂಪನಿಯ ಉತ್ಪನ್ನಗಳನ್ನು/ಸೇವೆಗಳನ್ನು ಬಳಸುವ ಬಗ್ಗೆ ಗ್ರಾಹಕರಿಗೆ ಶಿಕ್ಷಣ ನೀಡುವರು		10	0	10
	PC6. ಕೆಲಸದ ಪಾತ್ರಕ್ಕೆ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಟ್ರೈಪಿಂಗ್ ವೇಗವನ್ನು ಪಡೆದುಕೊಳ್ಳುವರು		10	0	10
3. ಟೆಜಿಲ್/ ಎನ್‌ಎಂ/0107 (ಸರ್ವೀಸ್ ಡೆಸ್ಕ್ ಮತ್ತು ಗ್ರಾಹಕ ನಿರ್ವಹಣೆ)	PC1. ನೇರ ಸಂದರ್ಶನದ ಗ್ರಾಹಕರ ಸಂಬಿಳಿಯ ಡೇಟಾ ನಿರ್ವಹಣೆ ಮತ್ತು ಸಾಲಿನ ನಿರ್ವಹಣೆಗಾಗಿ, ಟೋಕನ್ ಸಿಸ್ಟಂಅನ್ನು ಸ್ಥಾಪಿಸಲಾಗಿದ್ದರೆ, ಅದನ್ನು ಅನುಸರಿಸುವರು	100	100	40	60
	PC2. ಗ್ರಾಹಕರ ಆಧಾರಿತ ವರ್ಗೀಕರಣಗಳಿಗೆ ಆದೃತೆ ನೀಡಿ ಮತ್ತು ಅದಕ್ಕೆ ಅನುಗುಣವಾಗಿ ಅವರೂಂದಿಗೆ ಹಾಜರಾಗುವರು		30	10	20
	PC3. ನೇರ ಸಂದರ್ಶನದ ಗ್ರಾಹಕರು ಮತ್ತು ಅವರಿಂದ ಚಂದಾದಾರರಾಗಿರುವ ಉತ್ಪನ್ನಗಳನ್ನು/ಸೇವೆಗಳನ್ನು ನಿರ್ವಹಿಸುವರು				
	PC4. ಗ್ರಾಹಕರ ಪರಸ್ಪರ ಸಂವಾದಗಳ ಸ್ವರೂಪವನ್ನು ಒಂದು ಪ್ರಶ್ನೆ, ಏನಂತಿ ಅಧಿವಾ ದೂರದ ಎಂದು ವರ್ಗೀಕರಿಸುವರು				

	PC5. ಯಾವುದೇ ಖಾತೆಗೆ ಸಂಬಂಧಿಸಿದ ಮಾಹಿತಿಗಾಗಿ ಗ್ರಾಹಕರ ವಿವರಗಳನ್ನು ಪರಿಶೀಲಿಸುವರು		15	15	0
	PC6. ಗ್ರಾಹಕರ ದಾಲೆಗಳ ನಿಶಿರತೆ ಮತ್ತು ಸಂಪೂರ್ಣತೆಯನ್ನು ಮೇಲ್ಚಾರಣೆ ಮಾಡುವರು ಮತ್ತು ಅವಗಳನ್ನು ಬ್ರಾಕೆಂಡ್‌ಗೆ/ ಆಯಾಯ ಇಲಾಖೆಗೆ ಮನ್ಯಡೆಯೆವಂತೆ ಕಾರ್ಯಪ್ರಕ್ರಿಯೆಗೊಳಿಸುವರು		10	0	10
	PC7. ಕೃಷ್ಣರೋಸಿ ಲಾಗಿನ್ ಮಾಡಲು ಗ್ರಾಹಕರಿಂದ ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳುವರು ಮತ್ತು ಅವರ ಸಮಸ್ಯೆಗೆ ಹರಿಸುವರು		10	0	10
	PC8. ಒಂದುವೇಳೆ ತಕ್ಷಣದ ಒಂದು ಪರಿಹಾರವನ್ನು ಕಂಡುಕೊಳ್ಳಲಾಗದಿದ್ದರೆ, ಗ್ರಾಹಕನಿಗೆ ನಿಜಾರ್ಥಕ ಘಟ್ಟದಲ್ಲಿ ಸಿಗುವ ಅಂದಾಜು ಲಕ್ಷಣನ್ನು ನೀಡುವರು		15	7	8
	PC9. ಗ್ರಾಹಕರ ಸಂವಹನವನ್ನು ಒಂದು ಪ್ರಕ್ರಿಯೆ, ಒಂದು ಮನವಿ ಅಥವಾ ಒಂದು ದೂರಿನಂತೆ ದಾಖಲಿಸುವರು		5	5	0
	PC10. ಒಬ್ಬ ಸಮರ್ಥಕ ಅಂತರಿಕ್ಷ/ಬಾಹ್ಯ ತಜರಿಗೆ ಬಗೆಹರಿಸಲಾಗದ ಸಮಸ್ಯೆಗಳನ್ನು/ಕಳವಳಿಗಳನ್ನು ವ್ಯಾಧಿಗೊಳಿಸುವರು		5	5	0
	PC11. ಬಿಲ್ ಪಾವತಿಗಳು/ರೀಚಾರ್ಜ್‌ಗಳ ವಿರುದ್ಧ ಪಾವತಿ ಸಂಗ್ರಹಣೆ ಮತ್ತು ಸಲ್ಲಿಕೆಯ ಪ್ರಕ್ರಿಯೆಯನ್ನು ಮಾರ್ಫಾರ್ಗೊಳಿಸಿ		10	5	5
	PC12. ಸರದಿಯಲ್ಲಿರುವ ಇತರ ಗ್ರಾಹಕರಿಗೆ ಹಾಜರಾಗಲು ಟಿಪ್ಪಣಿ ಒಳಗಿನ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವರು		5	5	0
	PC13. ಗ್ರಾಹಕರ ಕಾಳಜಿಯನ್ನು ವಿಶೇಷಿಸಿ ಮತ್ತು ಸೂಕ್ತವಾದ ಧಾರಣ ಸಾಧನವನ್ನು ಬಿಂಬಿಸಿ ಮಾಡುವರು		5	5	0
	PC14. ಗ್ರಾಹಕರ ಸಾಧನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿ ಮತ್ತು ಬಗೆಹರಿಸುವರು		5	5	0
	PC15. ಪ್ರತಿಕ್ರಿಯೆ ರಿಜಿಸ್ಟ್ರೇಷನ್/ಡ್ರೆವಿ/ಮೂಕ್‌ಲೆಕ್ಸನಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ಪಡೆಯುವರು		5	5	0
	PC16. ಗ್ರಾಹಕರ ಅನುಕೂಲಕ್ಕಾಗಿ ಸಬಲೀಕರಣದ ಮ್ಯಾಟ್ರಿಕ್ಸ್ ಬಳಕುಸುವರು		100	57	43
4. ಟೆಇಲ್‌/ ಎನ್‌0108 (ಸ್ವಯಂ ಕಾರ್ಯಕ್ರಮದ ಮೇಲ್ಚಾರಣೆ ಮಾಡಿ ಮತ್ತು ವಿಶೇಷಿಸಿ)	PC1. ಸ್ವಯಂ ಕಾರ್ಯಕ್ರಮದ ಮತ್ತು ವಿಶೇಷಿಸಿ ಕೆಲಸದ ಜವಾಬ್ದಾರಿಗಳಿಗೆ ಎದುರಾಗಿ ಕಾರ್ಯಕ್ರಮದ ಮತ್ತು ಅದಕ್ಕೆ ಅನುಗುಣವಾದ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳುವರು	100	60	20	40
	PC2. ಮಂಧನ, ಸಂಗ್ರಹಣೆ ಮತ್ತು ಕಳಪೆ ಸಾಲ ವಸೂಲಾತಿಗೆ ಸಂಬಂಧಪಟ್ಟ ಪ್ರಕ್ರಿಯೆಗಳಿಗೆ ಬಧರಾಗುವರು		30	30	0
	PC3. ಅಂತರಿಕ್ಷ/ಬಾಹ್ಯ ಲೆಕ್ಕಪರಿಶೋಧನೆಯ ಕಾರ್ಯಗಳಲ್ಲಿ ಸರಾಸರಿ ಅಂಕಗಳಿಗಿಂತ ಮೇಲ್ಮಟಿಂಬಿ ಹೆಚ್ಚಿನ ಸೇರ್ವೇರ್ ಗ್ರಾಹಕರ ಮತ್ತು ವಿಶೇಷಿಸಿ		10	10	0
			100	60	40
5. ಟೆಇಲ್‌/ ಎನ್‌0109 (ದಾಖಲೆ ಪತ್ರಗಳ ಮತ್ತು ಡೇಟಾ ಪರಿಣಿತಿಯನ್ನು ಸಮರ್ಥವಾಗಿ ನಿರ್ಧಾರಿಸಿ)	PC1. ಗ್ರಾಹಕರ ಡೇಟಾ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವರು	100	40	20	20
	PC2. ಡೇಟಾ ಸಂಬಂಧಿತ ಪ್ರಶ್ನೆಗಳೊಂದಿಗೆ ಗ್ರಾಹಕರ ಪುನರಾವರ್ತಿತ ನೇರ ಸಂದರ್ಭನವನ್ನು/ಸಂವಾದಗಳನ್ನು ತುಸು ಕಡಿಮೆ ಮಾಡುವರು		60	30	30
			100	50	50
			500	500	257
	ಶೇಕಡಾವಾರು ತೊಕ:			40%	60%
	ಅವರು ಪಡೆಯಲು ಕನಿಷ್ಠ ಪಾಸ್‌% (ಒಟ್ಟು):				70%



**SANKALP**

Ministry of Skill Development  
& Entrepreneurship

## ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿರ್ಮ

ಷ್ಯೇಲಿ ಸರ್ಕಣ್ಲ್, ಬನ್ನೀರುಫಣ್ಣ ಮುಖ್ಯ ರಸ್ತೆ,  
ಹೊಂಬೆಗೊಡ ನಗರ, ಬೆಂಗಳೂರು-560029  
ಅಧಿಕೃತ ಜಾಲತಾಳ : [www.kaushalkar.com](http://www.kaushalkar.com)